

ಕರ್ನಾಟಕ ರಾಜ್ಯ ಸೌಹಾದರ

ನಂದಿನೀ ನಹಕಾಲಿ ನಿ., ಬೆಂಗಳೂರು



ಕರ್ನಾಟಕ ಸೌಹಾದರ ಸಹಕಾರಿ ಅಧಿನಿಯಮ 1997

ಮತ್ತು

ಕರ್ನಾಟಕ ಸಹಕಾರ ಸಂಘಗಳ ಕಾರ್ಯಾದೃಶ್ಯ 1959

ಸಾಮ್ಯತೆ ಮತ್ತು ವಿಭಿನ್ನತೆ

ಕರ್ನಾಟಕ ಸೌಹಾದರ್ ಕಾಯಿದೆ 1997 ಮತ್ತು ಕರ್ನಾಟಕ ಸಹಕಾರ ಸಂಘಗಳ ಕಾಯಿದೆ 1959ರ ಸಾಮ್ಯತೆ ಮತ್ತು ವಿಭಿನ್ನತೆ

	1959ರ ಕಾಯಿದೆ	1997ರ ಸೌಹಾದರ್ ಕಾಯಿದೆ
ಕಾಯಿದೆಯ ಧೇಯ - ಉದ್ದೇಶಗಳು	1959ರ ಕಾಯಿದೆ ಒಂದು ಕ್ರೋಡೀಕೃತ ಕಾಯಿದೆಯಾದ್ವಿಂದ ಯಾವುದೇ ಧೇಯೋದ್ದೇಶಗಳನ್ನು ಉಲ್ಲೇಖಿಸಿಲ್ಲ.	ಸದಸ್ಯರೇ ಸಂಪೂರ್ಣ ಒಡತನ ಹೊಂದಿರುವ, ನಿರ್ವಹಿಸುವ ಮತ್ತು ನಿಯಂತ್ರಿಸುವ ಸ್ವಸ್ಥಾಯ ಮತ್ತು ಪರಸ್ಪರ ನೆರವಿನ ಮೇಲೆ ಆಧಾರಿತವಾದ ಸಹಕಾರಿ ತತ್ವಗಳಿಂದ ಮಾರ್ಗದರ್ಶನ ಪಡೆದ, ಜವಾಬ್ದಾರಿಯುತ, ಸ್ವಧಾರ್ತಕ, ಸ್ವಾವಲಂಬಿ ಆರ್ಥಿಕ ಉದ್ದೇಶ.

	1959ರ ಕಾಯಿದೆ	1997ರ ಸೌಹಾದರ್ ಕಾಯಿದೆ
ನೋಂದಣಿ	<p><u>ಉದ್ದೇಶ:</u></p> <p>1) ಸಹಕಾರ ತತ್ವಗಳಿಗೆ ಅನುಸಾರವಾಗಿ ಸದಸ್ಯರು/ <u>ಸಾರ್ವಜನಿಕರ ಆರ್ಥಿಕ ಹಿತ</u> ಮತ್ತು ಕಲ್ಯಾಣಾಭಿವೃದ್ಧಿ.</p> <p>2) ಆರ್ಥಿಕ ದೃಷ್ಟಿಯಿಂದ ಲಾಭವಲ್ಲವೆಂದು ಭಾವಿಸಿದರೆ ಹಾಗೂ ಸಹಕಾರಿ ಚರ್ಚುವಳಿ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವುದಿದ್ದರೆ ನೋಂದಾಯಿಸತಕ್ಕದ್ದಲ್ಲ.</p>	<p><u>ಉದ್ದೇಶ :</u></p> <p>1) <u>ಸದಸ್ಯರ ಹಿತಾಸ್ತಿಗಾಗಿ ದುಡಿಯುವುದೇ ಉದ್ದೇಶ.</u></p> <p>2) ಸಹಕಾರ ಮೂಲತತ್ವ, ಸ್ವಸಹಾಯ ಹಾಗೂ ಪರಸ್ಪರ ನೆರವಿನಿಂದ ಸದಸ್ಯರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ.</p>

	1959ರ ಕಾಯಿದೆ	1997ರ ಸೌಹಾದರ್ ಕಾಯಿದೆ
ನೋಂದಾವಣೆ ಪರತ್ತು	<p>1) ಅರ್ಚಿ ಸ್ವೀಕರಿಸಿದ ದಿನಾಂಕದಿಂದ <u>ಮೂರು ತಿಂಗಳೊಳಗೆ</u> ನೋಂದಾಯಿಸತಕ್ಕದ್ದು ಮತ್ತು ಮುಖ್ಯ ಪ್ರವರ್ತಕನಿಗೆ ರವಾನಿಸತಕ್ಕದ್ದು. ಪರಿವರ್ತನೆಗೊಂಡ ಸಹಕಾರಿಯ ಮುಖ್ಯ ಪ್ರವರ್ತಕರಿಗೆ ಅಂಚಿಯ ಮೂಲಕ ಕಳುಹಿಸತಕ್ಕದ್ದು.</p> <p>2) ನಿಗದಿಪಡಿಸಿದ ಅವಧಿಯಲ್ಲಿ ನೋಂದಾವಣೆ ಮಾಡದಿದ್ದರೆ, ನೋಂದಾವಣೆಯಾಗಿದೆ ಎಂದು ಭಾವಿಸತಕ್ಕದ್ದು.</p>	<p>1) ಸಹಕಾರಿ ಅರ್ಚಿ ಸ್ವೀಕರಿಸಿದ ತೊಂಬತ್ತು ದಿನಗಳೊಳಗೆ ನೋಂದಣಿ ಮಾಡಿ ಅಂಚಿ ಮೂಲಕ ಮುಖ್ಯ ಪ್ರವರ್ತಕ ಮತ್ತು ಸಂಯುಕ್ತ ಸಹಕಾರಿಗೆ ಕಳುಹಿಸತಕ್ಕದ್ದು.</p> <p>2) <u>ನೋಂದಣಿಗೆ ಸಂಬಂಧಿಸಿದಂತೆ ನಿಬಂಧಕರು ನಿದೇಶನ,</u> <u>ಸುತ್ತೋಲೆಗಳನ್ನು ನೀಡಲು ಅಧಿಕಾರ ನೀಡಲಾಗಿದೆ.</u> ಇದು <u>ಸ್ವಾಯತ್ತತೆಗೆ ತೊಡಕಾಗಿದೆ.</u></p> <p>3) <u>ಸರ್ಕಾರದಿಂದ ಯಾವುದೇ ಹೇರು, ಸಾಲ, ಖಾತರಿ ಪಡೆದಿಲ್ಲವೆಂದು ತೋರಿಸುವ ದಾಖಲೆಗಳು.</u></p>

	1959ರ ಕಾಯಿದೆ	1997ರ ಸೌಹಾದರ್ ಕಾಯಿದೆ
ಉಪವಿಧಿಗಳ ತಿದ್ದುಪಡಿ	<p>1) ತಿದ್ದುಪಡಿ ನೋಂದಣಿ ಆಗುವ ತನಕ ಸಿಂಧುವಾಗಿರತಕ್ಕದ್ದಲ್ಲ.</p> <p>2) ನಿಗದಿಪಡಿಸಿದ ಶುಲ್ಕ ಪಾವತಿಸತಕ್ಕದ್ದ.</p> <p>3) <u>ಕಲಂ 12(5)(6) ರನ್ನು 06.09.2014ರಂದು ಮತ್ತೆ ಸೇಪರೆಡಿಸಿ ನಿಬಂಧಕರು ತಿದ್ದುಪಡಿ ಮಾಡಲು ಅವಕಾಶ ಕ್ಲೀಸಿದೆ.</u></p> <p>ಮೂರನೇ:</p> <p>1) ಶುಲ್ಕವನ್ನು ಸಹಕಾರಿ ಸಂಘಗಳ ನಿಯಮ 1960ರ ನಿಯಮ 3ರಲ್ಲಿ</p> <ul style="list-style-type: none"> • ತಾಲೂಕುಗಿಂತ ಕಡಿಮೆ ರೂ.200-00. • ತಾಲೂಕು ಮತ್ತು ಅದಕ್ಕಿಂತ ಹೆಚ್ಚು ಜಿಲ್ಲೆಗಿಂತ ಕಡಿಮೆ ವ್ಯಾಪ್ತಿ ಇದ್ದರೆ ರೂ.500-00. • ಜಿಲ್ಲೆಗಿಂತ ಹೆಚ್ಚು ರೂ.1000-00 ಎಂದು ನಿಗದಿಪಡಿಸಿದೆ. 	<p>1) ಸಾಮಾನ್ಯ ಸಭೆ ಮತ್ತೆ ನೀಡುವ ಹಕ್ಕಿಳ್ಳ ಸದಸ್ಯರಲ್ಲಿ ಮೂರನೇ ಎರಡರಷ್ಟು ಸದಸ್ಯರ ಮತದಿಂದ ಒಟ್ಟಿಗೆ ನೀಡತಕ್ಕದ್ದ.</p> <p>2) ಸಭೆ ನಿಗದಿಪಡಿಸಿದ ದಿನಕ್ಕೆ 20 ದಿವಸಗಳ ನೋಟೀಸ್ ಅವಶ್ಯ.</p> <p>3) ತಿದ್ದುಪಡಿ ಒಟ್ಟಿಗೆಯಾದ 30 ದಿವಸದೊಳಗೆ ನಿಬಂಧಕರಿಗೆ ಪ್ರಸ್ತಾವನೆ ಸಲ್ಲಿಕೆ.</p> <p>4) ತೊಂಬತ್ತು ದಿವಸಗಳೊಳಗೆ ತಿದ್ದುಪಡಿ ಅಂಗೀಕಾರ ಮತ್ತು ಅಂಗೀಕಾರವಾದ 15 ದಿವಸದೊಳಗೆ ಅಂಚಿಯಲ್ಲಿ ಸಹಕಾರಿಗೆ ರವಾನೆ.</p>

	1959ರ ಕಾಯಿದೆ	1997ರ ಸೌಹಾದರ ಕಾಯಿದೆ
ಉಪವಿಧಿಗಳ ತಿದ್ದುಪಡಿ	<p>2) ಮಹಿಳೆಯರ ಮತ್ತು ಪರಿಶಿಷ್ಟ ಜಾತಿ/ ಜನಾಂಗದ ಸಹಕಾರ ಸಂಘಗಳಿಗೆ ಮೇಲ್ಕಂಡ ಶುಲ್ಕದ ಶೇ.50ರಷ್ಟು ಪಾವತಿಸತಕ್ಕದ್ದು.</p> <p>3) ತಿದ್ದುಪಡಿ ಪ್ರಸ್ತಾವನೆ ಸ್ವೀಕರಿಸಿದ ಮೂರು ತಿಂಗಳಲ್ಲಿ ವಿಶೇಷ ಸೂಚನೆ: ಕಾಯಿದೆಗೆ ತಿದ್ದುಪಡಿ ಆಗಿಂದಾಗೆ ಮಾಡಿದಾಗ ಆ ತಿದ್ದುಪಡಿಗಳನ್ನು 90 ದಿವಸದೊಳಗಾಗಿ ಉಪನಿಯಮದಲ್ಲಿ ಅಳವಡಿಸಿಕೊಳ್ಳತಕ್ಕದ್ದು.</p> <p>4) ಒಹುಮತದ ತೀವ್ರಾನ.</p>	

	1959ರ ಕಾಯಿದೆ	1997ರ ಸೌಹಾದರ್ಶ ಕಾಯಿದೆ
ಉಪವಿಧಿಗಳ ವಿಷಯ	<p>ಉಪನಿಯಮಗಳಲ್ಲಿರಬೇಕಾದ ವಿಷಯಗಳನ್ನು ಕಾಯಿದೆಯಲ್ಲೂ ಸೇರಿಸಿಲ್ಲ. ಆದರೆ ನಿಗದಿಪಡಿಸಿದಂತೆ ಎಂದಿದೆ. ಅವಶ್ಯಕತೆಗೆ ಅನುಸಾರವಾಗಿ ಉಪನಿಯಮಗಳಲ್ಲಿರಬೇಕಾದ ವಿಷಯಗಳನ್ನು ಸಹಕಾರ ಸಂಘಗಳ ನಿಯಮ 1960ರ ನಿಯಮ 5ರಲ್ಲಿ ಉಲ್ಲೇಖಿಸಲಾಗಿದೆ.</p>	<p>ಉಪವಿಧಿಗಳಲ್ಲಿರಬೇಕಾದ ವಿಷಯಗಳ ಬಗ್ಗೆ ಕಾಯಿದೆ ಕಲಂ 10(2)ರಲ್ಲಿ ತಿಳಿಸಲಾಗಿದೆ.</p>
ಒಕ್ಕೂಟ ಸಹಕಾರ ಸ್ಥಾಪನೆ	<p>ಕಾಯಿದೆ ಕಲಂ 4ರಲ್ಲಿರುವಂತೆ ಸಹಕಾರ ಸಂಘಗಳೇ ಕೂಡಿ ಒಂದು ಒಕ್ಕೂಟ ರಚಿಸಿಕೊಳ್ಳಲು ಅವಕಾಶವಿದೆ. 10 ಸಂಖ್ಯೆ ಅವಶ್ಯಕ.</p>	<p>ಕಲಂ 4(2)(ಸಿ) ಅನ್ವಯ ನೋಂದಾಯಿತ 20 ಅಥವಾ, ಅದಕ್ಕಿಂತ ಹೆಚ್ಚು ಸಹಕಾರಿಗಳು ಒಂದು ಒಕ್ಕೂಟ ಸಹಕಾರ ನೋಂದಾಯಿಸಬಹುದು.</p>

	1959ರ ಕಾಯಿದೆ	1997ರ ಸೌಹಾದರ್ಶ ಕಾಯಿದೆ
ಗೃಹ ನಿರ್ಮಾಣ ಸಹಕಾರ ಸಂಘಗಳ ರಚನೆ	ಕಲಂ 4ರನ್ನಯ ಗೃಹ ನಿರ್ಮಾಣ ಸಹಕಾರ ಸಂಘಗಳೂ ಸೇರಿದಂತೆ ಯಾವುದೇ ಸಹಕಾರ ಸಂಘವನ್ನು ನೋಂದಾಯಿಸಬಹುದು.	<u>ಕಲಂ 4(2)(ಸಿ) ನಂತರದ ಎರಡನೇ ಪರಂತುಕದಂತೆ ಗೃಹ ನಿರ್ಮಾಣ ಸಹಕಾರಿ ನೋಂದಾವಣೆ ಅಥವಾ ಪರಿವರ್ತನೆ ಮಾಡತಕ್ಕದಲ್ಲ.</u>
ಮೂರಕ ಸಂಸ್ಥೆಗಳ ಸ್ಥಾಪನೆ	ಕಲಂ 26 ಏ ಮತ್ತು 26ಬಿ ಅನ್ನಯ ಸಹಕಾರ ಸಂಘಗಳ ಪಾಲುದಾರಿಕೆ ಮತ್ತು ಸಹಕಾರ ಸಂಘಗಳಿಂದ ಸಹೋದ್ರೂಪ ಸಂಸ್ಥೆಗಳನ್ನು ಸ್ಥಾಪಿಸಬಹುದು. ಆದರೆ <u>ಮೂರಕ ಸಂಸ್ಥೆಗಳ ಸ್ಥಾಪನೆಗೆ ಅವಕಾಶವಿಲ್ಲ.</u>	ಕಲಂ 14, 15 ಮತ್ತು 16ರನ್ನಯ ಸಹಕಾರಿಗಳ ಪಾಲುದಾರಿಕೆ, <u>ಮೂರಕ ಸಂಸ್ಥೆಗಳನ್ನು ಮತ್ತು ಸಹಕಾರಿಗಳಿಂದ ಸಹೋದ್ರೂಪ ಸಂಸ್ಥೆಗಳನ್ನು ಸ್ಥಾಪಿಸಬಹುದು.</u>
ಮೇಲ್ವಿಚಾರಣೆ, ಉಸ್ತುವಾರಿ ಮತ್ತು ನಿಯಂತ್ರಣೆ	ನಿಬಂಧಕರು	ಸಂಯುಕ್ತ ಸಹಕಾರಿ / ನಿಬಂಧಕರು

	1959ರ ಕಾಯಿದೆ	1997ರ ಸೌಹಾದರ್ ಕಾಯಿದೆ
ನಿಧಿಗಳ ಸಂಗ್ರಹಣೆ	ಕಲಂ 56ರಲ್ಲಿ ಸದಸ್ಯರಿಂದ, ತೇವಣಿದಾರರಿಂದ ಅಥವಾ ಯಾವುದೇ ವೈಕಿ, ಸಂಸ್ಥೆ ಅಥವಾ ಸಂಘಟನೆಗಳಿಂದ	ಕಲಂ 17ರನ್ನು ಸದಸ್ಯರಿಂದ, ವೈಕಿ, ಸಂಸ್ಥೆ ಮತ್ತು ಸಂಘಟನೆ ಪೇರು, ತೇವಣಿ, ಡಿಬೆಂಚರ್, ಸಾಲಗಳು ಮತ್ತು ವಂತಿಕೆ. ಆದರೆ ಸರ್ಕಾರದಿಂದ ಅಥವಾ ಸರ್ಕಾರದ ಖಾತ್ರಿಯಿಂದ ಯಾವುದೇ ಸಾಲ, ಸಹಾಯಧನ, ಅನುದಾನ ಅಥವಾ ಆರ್ಥಿಕ ನೆರವು ಪಡೆಯತಕ್ಕದಲ್ಲ.
ಸದಸ್ಯರುಗಳ ಮೇಲೆ ನಿರ್ಬಂಧ	ಕಲಂ 61ರನ್ನು <u>ಸದಸ್ಯರಲ್ಲದವರೊಂದಿಗೆ</u> ನಡೆಸುವ ನಿಯಮಿಸಬಹುದಾದ ಅದಕ್ಕೆ ಒಳಪಟ್ಟಿರತಕ್ಕದ್ದು.	ಕಲಂ 22ರನ್ನು ಉಪವಿಧಿಗಳಲ್ಲಿ ಅನ್ಯಥಾ ಉಪಬಂಧಿಸದ ಹೊರತು ಸಹಕಾರಿಯ ಸೇವೆ <u>ಸಾಮಾನ್ಯವಾಗಿ</u> <u>ಸದಸ್ಯರಿಗೆ</u> ಮಾತ್ರ ಲಭ್ಯವಿರತಕ್ಕದ್ದು.

	1959ರ ಕಾಯಿದೆ	1997ರ ಸೌಹಾದರ ಕಾಯಿದೆ
ಸದಸ್ಯತ್ವಕ್ಕೆ (ಅವಳಿತೆ)	<p>(ಕಲಂ 17)</p> <p>1) ಸಂಘ ನಡೆಸುತ್ತಿರುವ ವ್ಯವಹಾರ ಮಾಡುತ್ತಿದ್ದರೆ ಮತ್ತು ಅಂತಹ ಸಂಘದ ಸದಸ್ಯನಾಗಿದ್ದರೆ.</p> <p>2) ಸದಸ್ಯನಾಗಿ ಜವಾಬ್ದಾರಿಯನ್ನು ಸತತವಾಗಿ ಮೂರು ವರ್ಷ ವಿಫಲನಾದರೆ.</p> <p>3) ಕನಿಷ್ಠ ವ್ಯವಹಾರ ನಡೆಸಲು, ಕನಿಷ್ಠ ಸೇವೆ ಅಥವಾ ಸೊಲಭ್ಯೂಗಳನ್ನು ಬಳಸಿಕೊಳ್ಳಲು ಮೂರು ನಿರಂತರ ವರ್ಷಗಳು ವಿಫಲನಾದರೆ. ಕಲಂ 18ರ ಸದಸ್ಯತ್ವ ರದ್ದಾಗುವಿಕೆ.</p>	<p>ಸಕಾರಣಗಳಿಲ್ಲದೇ ಅರ್ಹ ಅರ್ಜಿದಾರರನ್ನು ತಿರಸ್ಕರಿಸತಕ್ಕದ್ದಲ್ಲ. (ಕಲಂ 20, 2ಎ)</p> <p>1) ಸಹಕಾರಿಯ ಸೇವೆಯನ್ನು ಸತತ ಎರಡು ವರ್ಷ ಉಪಯೋಗಿಸಿದ್ದರೆ.</p> <p>2) ಸಹಕಾರಿಯ ಮೂರು ನಿರಂತರ ಸಾಮಾನ್ಯ ಸಭಿಗೆ ಗೈರು ಹಾಜರಾದರೆ.</p> <p>3) ಸಹಕಾರಿಗೆ ಸಂದಾಯ ಮಾಡಬೇಕಾದ ಮೊತ್ತ ಮತ್ತು ಅವಧಿ ಏರಿ ಸಂದಾಯ ಮಾಡಲು ವಿಫಲನಾದರೆ, ಅಂತಹ ವ್ಯಕ್ತಿ, ಸದಸ್ಯನಾಗಿ ಮುಂದುವರಿಯಲು ಅರ್ಹನಾಗಿರತಕ್ಕದ್ದಲ್ಲ. [ಕಲಂ 20(2)]</p>

	1959ರ ಕಾಲಿದೆ	1997ರ ಸೌಹಾದರ್ಶ ಕಾಲಿದೆ
ಸಾಮಾನ್ಯ ಸಭೆ	<p>ಸೆಪ್ಟೆಂಬರ್ 25ರೊಳಗೆ ಮಹಾಸಭೆ ನಡೆಸತಕ್ಕದ್ದು. ಮಹಾಸಭೆಯನ್ನು ಚರ್ಚಿಸುವ ವಿಷಯಗಳ ಪಟ್ಟಿ ಜೊತೆ 9 ವಿಷಯಗಳ ಹೆಚ್ಚುವರಿ (16 ವಿಷಯಗಳ ಜೊತೆ ಹೊಸದಾಗಿ ಸೇರ್ವಡೆಯಾದ ವಿಷಯಗಳು.</p> <ol style="list-style-type: none"> 1) ನಿರ್ದೇಶಕರು ಮತ್ತು ಸದಸ್ಯರು ಸಂಘದ ಸೇವೆಗಳ ಉಪಯೋಗ. 2) ನಿರ್ದೇಶಕರು ಮತ್ತು ಸಂಬಂಧಿಕರು ಪಡೆದ ಸಾಲ ಮತ್ತು ಮುಂಗಡಗಳು ಪರಿಶೀಲನೆ. 3) ವಿಚಾರಣೆ ಮತ್ತು ತಪಾಸಣೆ ವರದಿ ಕ್ರಮ. 4) ಲೆಕ್ಕಪರಿಶೋಧಕರ ನೇಮಕ. 5) ಆಸ್ತಿ ಜವಾಬ್ದಾರಿಗಳ ಸಂಯೋಜನೆ, ವಿಭಜನೆ ಅಥವಾ ವರ್ಗಾವಣೆ. 	<p>ಸೆಪ್ಟೆಂಬರ್ 25ರೊಳಗೆ ಮಹಾಸಭೆ ನಡೆಸತಕ್ಕದ್ದು. ಮಹಾಸಭೆಯಲ್ಲಿ ಚರ್ಚಿಸುವ 22 ವಿಷಯಪಟ್ಟಿಯ ಜೊತೆ ಈ ಕೆಳಕಂಡ ವಿಷಯಗಳ ಸೇರ್ವಡೆ.</p> <ol style="list-style-type: none"> 1) ಬಜಿಟ್ ಅನುಮೋದನೆ. 2) ನಿರ್ದೇಶಕರು ಸಹಕಾರಿ ಹೊಡುವ ಸೇವೆಗಳ ಉಪಯೋಗ. 3) ನಿರ್ದೇಶಕರು ಮತ್ತು ಸಂಬಂಧಿಗಳು ಪಡೆದ ಸಾಲ ಮತ್ತು ಮುಂಗಡಗಳ ಉಪಯೋಗ, ಸುಸ್ಥಿ ಸಾಲದ ಮೇಲೆ ಕ್ರಮ. 4) ಸಹಕಾರಿಯ ಸಂಯೋಜನೆ, ವಿಭಜನೆ, ವಲೀನತೆ ಮತ್ತು ಆಸ್ತಿ ಜವಾಬ್ದಾರಿಗಳ ವರ್ಗಾವಣೆ.

	1959ರ ಕಾಯಿದೆ	1997ರ ಸೌಹಾದ್ರ ಕಾಯಿದೆ
ಸಾಮಾನ್ಯ ಸಭೆ	<p>1) ಪದಾಧಿಕಾರಿಗಳು ಮತ್ತು ನಿರ್ದೇಶಕರು ನಿರ್ವಹಿಸಿದ ಕರ್ತವ್ಯ, ಸಭೆಗೆ ಹಾಜರಾಗಿ ಪಡೆದ ಸಂಭಾವನೆ, ಪ್ರಯಾಣ ಭತ್ಯೆ, ದಿನ ಭತ್ಯೆ, ಮತ್ತಿತರ ಭತ್ಯೆಗಳ ವಿವರ.</p> <p>2) ನಿಧಿಗಳ ಬಳಕೆ.</p> <p>3) ಸಹಕಾರ ಸಂಘದ ಸಮಾಪನೆ.</p>	<p>1) ವಸೂಲಾಗದ ಸುಸ್ಥಿ ಸಾಲದ ಮೇಲೆ ಕ್ರಮ.</p> <p>2) ಶಿಸ್ತ ಮೇಲ್ವಿಚಾರಣೆ.</p> <p>3) ಆಕ್ಸಿಕ ರಿಕ್ತತೆ ತುಂಬುವುದು.</p> <p>4) ಸದಸ್ಯತ್ವ ತೆಗೆದು ಹಾಕುವುದು.</p>
ಪ್ರತಿನಿಧಿಕ ಸಾಮಾನ್ಯ ಸಭೆ	<p>ಸಹಕಾರ ಸಂಘಗಳ ನಿಯಮ 1960ರ ನಿಯಮ 12ರ (ಅಧ್ಯಾಯ 111ರ) ಒಂದು ತಾಲೂಕಿಗಿಂತ ಹೆಚ್ಚು ಕಾರ್ಯ ವ್ಯಾಪ್ತಿಯಲ್ಲಿ ಮತ್ತು 3000 ಸದಸ್ಯರಿಗಿಂತ ಹೆಚ್ಚಿರುವ ಸಹಕಾರ ಸಂಘಗಳು ಪ್ರತಿನಿಧಿಕ ಸಾಮಾನ್ಯ ಸಭೆ ರಚಿಸತಕ್ಕದ್ದು.</p> <p>ಪ್ರತಿನಿಧಿಗಳ ಸಂಖ್ಯೆಯನ್ನು ಕಾರ್ಯ ವ್ಯಾಪ್ತಿಗನುಗೊಂಡಿ ನಿಬಂಧಕರು ನಿರ್ಧರಿಸತಕ್ಕದ್ದು. (ಉಪನಿಯಮಗಳ ತಿದ್ದುಪಡಿ ಮುಖಾಂತರ)</p>	<p>ಮೂರು ಶಾವಿರಕ್ಷಿಂತ ಹೆಚ್ಚು ವ್ಯಕ್ತಿಗಳ ಸದಸ್ಯರಿದ್ದಲ್ಲಿ ಅಥವಾ ಅದರ ಕಾರ್ಯವ್ಯಾಪ್ತಿ ತಾಲೂಕಿಗಿಂತ ಹೆಚ್ಚಿದ್ದಲ್ಲಿ ಉಪವಿಧಿಗಳಲ್ಲಿ ನಮೂದಿಸಿದ ಸದಸ್ಯರ ಸಂಖ್ಯೆಯನ್ನೂ ಗೊಂಡ ಒಂದು ಸಣ್ಣ ಪ್ರಮಾಣದ ಮಹಾಸಭೆ ರಚಿಸಲು ಅವಕಾಶ ಕಲ್ಪಿಸತಕ್ಕದ್ದು.</p>

	1959ರ ಕಾಯಿದೆ	1997ರ ಸೌಹಾದರ್ಶ ಕಾಯಿದೆ
ಸಭೆಗಳು	<p>ಕಲಂ 27, 28 :</p> <p>ಕಾಯಿದೆ ಕಲಂ 27ರನ್ನು ವರ್ಷಕ್ಕೆ ಒಂದು ವಾರ್ಷಿಕ ಸಾಮಾನ್ಯ ಸಭೆ ಮತ್ತು ಅಗತ್ಯಬಿದ್ಧಾಗ ವಿಶೇಷ ಸಭೆ (ಕಲಂ 28) ಕರೆಯಲು ಅವಕಾಶ ಕಲ್ಪಿಸಲಾಗಿದೆ ಮತ್ತು ಸಭೆ ಕರೆಯುವ ವಿಧಾನಗಳನ್ನು ನಿಯಮ 14ವಿಕೆ ನಲ್ಲಿ ತೀರ್ಣಿಸಲಾಗಿದೆ. ಆಡಳಿತ ಮಂಡಳಿ ಸಭೆಗಳನ್ನು ಕರೆಯುವ ಬಗ್ಗೆ ಕಾಯಿದೆಯಲ್ಲಿ ಅವಕಾಶವಿಲ್ಲವಾದರೂ ಸಭೆ ಕರೆಯುವ ವಿಧಿವಿಧಾನಗಳನ್ನು ನಿಯಮಗಳ 14ವಿಚೆ ನಲ್ಲಿ ತೀರ್ಣಿಸಲಾಗಿದೆ. <u>ಸಭೆಗಳ ಸಂಖ್ಯೆಯನ್ನು ನಿಗದಿಪಡಿಸಿಲ್ಲ.</u></p>	<p>ಕಲಂ 30 :</p> <p>ಕಾಯಿದೆ ಕಲಂ 30ರಲ್ಲಿ ಸಾಮಾನ್ಯ ಸಭೆಯನ್ನು ವರ್ಷಕ್ಕೆ ಒಂದು, ಅಗತ್ಯವಿದ್ಧಾಗ ವಿಶೇಷ ಸಭೆ ಮತ್ತು ಆಡಳಿತ ಮಂಡಳಿ ಸಭೆಗಳನ್ನು ವರ್ಷದಲ್ಲಿ <u>ಕನಿಷ್ಠ</u> ಆರು ಸಭೆಗಳನ್ನಾದರೂ ಕರೆಯಲು ನಿರ್ದೇಶಿಸಿದೆ.</p>

	1959ರ ಕಾಯಿದೆ	1997ರ ಸೌಹಾದರ್ಶ ಕಾಯಿದೆ
ಕೋರಂ	<p>ಸಾಮಾನ್ಯ ಸಭೆಯಲ್ಲಿ ಕೋರಂ ಸಂಖ್ಯೆ ಮತದಾನದ ಹಕ್ಕುಳ್ಳ ಸದಸ್ಯರ ಕನಿಷ್ಠ ಶೇ.10ರಪ್ಪು 1000 ಇದ್ದರೂ ಯಾವುದು ಕಡಿಮೆಯೋ ಪ್ರಾತಿನಿಧಿಕ ಸಾಮಾನ್ಯ ಸಭೆಯಲ್ಲಿ ಮತದಾನದ ಹಕ್ಕುಳ್ಳ ಸದಸ್ಯರ ಶೇ.60ರಪ್ಪು ಇರತಕ್ಕದ್ದು.</p> <p>ಆಡಳಿತ ಮಂಡಳಿ ಸಭೆಯಲ್ಲಿ ಒಟ್ಟು ಸದಸ್ಯರ ಶೇ.51 ಭಾಗದ ಸದಸ್ಯರು ಹಾಜರಿದ್ದರೆ ಕೋರಂ ಆಗತಕ್ಕದ್ದು. ಸಭೆಗಳ ಪೊಣ ಅವಧಿಗೆ ಕೋರಂ ಇರತಕ್ಕದ್ದು.</p>	<p>ಸಾಮಾನ್ಯ ಸಭೆಯಲ್ಲಿ ಕೋರಂ ಸಂಖ್ಯೆ ಮತದಾನದ ಹಕ್ಕುಳ್ಳ ಸದಸ್ಯರ ಕನಿಷ್ಠ ಶೇ.10ರಪ್ಪು 1000 ಇದ್ದರೂ ಯಾವುದು ಕಡಿಮೆಯೋ ಮತ್ತು ಪ್ರಾತಿನಿಧಿಕ ಸಾಮಾನ್ಯ ಸಭೆಯಲ್ಲಿ ಮತದಾನದ ಹಕ್ಕುಳ್ಳ ಸದಸ್ಯರ ಶೇ.60ರಪ್ಪು ಕೋರಂ ಇರತಕ್ಕದ್ದು.</p> <p>ಆಡಳಿತ ಮಂಡಳಿ ಸಭೆಯಲ್ಲಿ ಒಟ್ಟು ಸದಸ್ಯರ ಶೇ.50 ನಂತರದ ಸಂಖ್ಯೆಗಿಂತ ಕಡಿಮೆ ಇರತಕ್ಕದ್ದಲ್ಲ. ಸಭೆಗಳ ಪೊಣ ಅವಧಿಗೆ ಕೋರಂ ಇರತಕ್ಕದ್ದು.</p>

	1959ರ ಕಾಲೀದೆ	1997ರ ಸೌಹಾದ್ರೆ ಕಾಲೀದೆ
ಸಿಬ್ಬಂದಿಗಳ ನೇಮಕಾತಿ	<p>ಕಲಂ 28ನಿಂದ 28ನುವರಿಯ 17 ಸಂಘದ ಸಿಬ್ಬಂದಿಯ ವ್ಯಂದ ಮತ್ತು ಬಲ, ಅಹಂತೆಗಳು ಹಾಗೂ ವೇತನ ಶ್ರೇಣಿ, ತುಟ್ಟಿ ಭತ್ಯ ಮತ್ತು ಮತ್ತಿತರ ಭತ್ಯಗಳನ್ನು ನಿರ್ಧರಿಸಲು ಆಡಳಿತ ಮಂಡಳಿಗೆ ಅಧಿಕಾರ ನೀಡಲಾಗಿದೆ. ಆದರೆ ಯಾವುದೇ ಸಹಕಾರ ಸಂಘದ ಸಿಬ್ಬಂದಿ ವೆಚ್ಚ ದುಡಿಯುವ ಬಂಡವಾಳದ/ ವಹಿವಾಟಿನ ಶೇ.2 ಮೀರದಿದ್ದರೆ ಮತ್ತು ಸತತವಾಗಿ ಮೂರು ವರ್ಷ ನಿವ್ವಳ ಲಾಭದಲ್ಲಿದ್ದರೆ ಮಾತ್ರ. ಇಲ್ಲವಾದರೆ, ನಿಬಂಧಕರ ಮೂವಾನುಮತಿ ಅವಶ್ಯಕ. ಇದರ ಜೊತೆಗೆ ನಿಯಮ 17ರನ್ನು ಸಾಮಾನ್ಯ ಸಭೆಯ ಖಚಿನ ಮಿತಿಗಳಿಗನುಗುಣವಾಗಿ ನೇಮಕ ಮಾಡಲು ಒಂದು ಅವಕಾಶ ಕಲ್ಪಿಸಿದೆ.</p> <p>ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ, ಸಂಘದ ಆಡಳಿತಾಧಿಕಾರಿಯಾಗಿರತಕ್ಕದ್ದು ಹಾಗೂ <u>ಅವನು ನಿವಾರಿಸಬೇಕಾದ ಕರ್ತವ್ಯ, ಜವಾಬ್ದಾರಿ ಮತ್ತು ಹಕ್ಕಿಗಳನ್ನು ಸ್ವಷ್ಟವಾಗಿ ನಿಗದಿಪಡಿಸಿದೆ.</u></p>	<p>ಕಲಂ 31 ಸಾಮಾನ್ಯ ಸಭೆಯ ಅನುಮೋದನೆಗೆ ಒಳಪಟ್ಟ ಸಹಕಾರಿಯು ಸಿಬ್ಬಂದಿಯ ವ್ಯಂದ, ಸಂಖ್ಯೆ ಮತ್ತು ವೇತನ ಶ್ರೇಣಿಯನ್ನು ಆಡಳಿತ ಮಂಡಳಿ ನಿರ್ಧರಿಸತಕ್ಕದ್ದು. ಮುಖ್ಯ ಕಾರ್ಯನಿರ್ವಹಕ ಸಹಕಾರಿಯ ಮುಖ್ಯ ಆಡಳಿತಾಧಿಕಾರಿಯಾಗಿರತಕ್ಕದ್ದು.</p>

	1959ರ ಕಾಯಿದೆ	1997ರ ಸೌಹಾದರ್ಶ ಕಾಯಿದೆ
ನಿರ್ದೇಶಕರಿಗೆ ಭತ್ಯೆ	<p>ಕಲಂ 56</p> <p>ನಿರ್ದೇಶಕರು ಸಭೀಗಳಿಗೆ ಹಾಜರಾದಾಗ ಕೊಡಬಹುದಾದ ಪ್ರಯಾಣ ಭತ್ಯೆ, ದಿನ ಭತ್ಯೆ ಅಥವಾ ಇತರೆ ಭತ್ಯೆಗಳನ್ನು ಸಂಘರ್ಷ ಹಣಕಾಸಿನ ಸ್ಥಿತಿಗತಿ ಮತ್ತು ಲಾಭಗಳಿಕೆಯನ್ನು <u>ಗಮನದಲ್ಲಿಟ್ಟುಕೊಂಡು</u>, <u>ಲಾಪನಿಯಮಗಳಲ್ಲಿ</u> <u>ನಿರ್ದಿಷ್ಟಪಡಿಸಿದ ದರಕ್ಕಿಂತ ಹೆಚ್ಚಿನ ದರದಲ್ಲಿ</u> <u>ಸಂದಾಯ ಮಾಡತಕ್ಕದ್ದಲ್ಲಿ</u>.</p>	<p>ಕಲಂ 10 x ಎ ಮತ್ತು ಕಲಂ 53 ಎ (xx)ರಲ್ಲಿ ಉಪವಿಧಿಗಳಲ್ಲಿ ಸೇರಿಸಬಹುದಾದ ವಿಷಯ ಪಟ್ಟಿಯಲ್ಲಿ <u>ನಿರ್ದೇಶಕ ಪ್ರಯಾಣ ಭತ್ಯೆ, ದಿನ ಭತ್ಯೆ, ಸಭಾ ಭತ್ಯೆ ಮತ್ತುತರ ಭತ್ಯೆಗಳನ್ನು</u> <u>ಸೇರಿಸಿದೆ.</u></p>

	1959ರ ಕಾಯಿದೆ	1997ರ ಸೌಹಾದರ್ಶ ಕಾಯಿದೆ
ನಿರ್ದೇಶಕರ	ಕಲಂ 29ನಿ	ಕಲಂ 27
ಅನಹರತೆ	<p>ವ್ಯಕ್ತಿಗತ ಮೌನ್ಯತೆಗಳಿಗೆ ಅನಹರಗೊಳಿಸುವುದರ ಜೊತೆಗೆ ಸಾಮೂಹಿಕ ತಪ್ಪುಗಳಿಗೂ ನಿರ್ದೇಶಕರು ಅನಹರರಾಗುತ್ತಿರೆಂದು ನಿಗದಿಪಡಿಸಿದೆ. ಅಂದರೆ</p> <ol style="list-style-type: none"> 1) ಉನಾವಣಾ ಆಯೋಗಕ್ಕೆ ಆಡಳಿತ ಮಂಡಳಿ ಸಹಕರಿಸದಿದ್ದರೆ. 2) ಸಾಮಾನ್ಯ ಸಭೆಯಲ್ಲಿ ವಿಶೇಷ ಸಭೆ ಕರೆಯಲು ತಪ್ಪಿದರೆ. 3) ಲೆಕ್ಕ ತಪಾಸಣಾ ವರದಿಯ ಅನುಪಾಲನೆ ಮಾಡದಿದ್ದರೆ - ಸಭೆಯ ಒಟ್ಟಿಗೆ ಪಡೆಯದಿದ್ದರೆ, ಐದು ವರ್ಷಗಳ ಅವಧಿಗೆ, ಆಯ್ದು, ಸ್ವಧೀನ, ಮತ್ತೆ ಮುಂದುವರೆಯಲು ಅನಹರ. 	<p>ವ್ಯಕ್ತಿಗತ ಮೌನ್ಯತೆಗಳಿಗೆ ಅನಹರತೆ ಜೊತೆಗೆ ಸಾಮೂಹಿಕ ತಪ್ಪುಗಳಿಗೆ ನಿರ್ದೇಶಕರು ಅನಹರತೆಗೆ ಒಳಗಾಗಬಹುದು. ಅಂದರೆ,</p> <ol style="list-style-type: none"> 1) ವಿಚಾರಣಾ ವರದಿ ಮೇಲೆ ಅನುಪಾಲನೆ. 2) ವಾರ್ಷಿಕ ಲೆಕ್ಕಪತ್ರಗಳ ಮಂಡನೆ. 3) ಸೆಪ್ಟೆಂಬರ್ 25ಕ್ಕೆ ಸಾಮಾನ್ಯ ಸಭೆ ಕರೆಯದಿದ್ದರೆ. 4) ಸೆಪ್ಟೆಂಬರ್ 30ರೊಳಗೆ ನಿಬಂಧಕರಿಗೆ ವರದಿ ಸಲ್ಲಿಸದಿದ್ದರೆ, ಐದು ವರ್ಷದವರೆಗೆ ಆಯ್ದು, ಸ್ವಧೀನ ಮತ್ತು ಮುಂದುವರಿಕೆಗೆ ಅನಹರತೆ.

	1959ರ ಕಾಯಿದೆ	1997ರ ಸೌಹಾದರ ಕಾಯಿದೆ
ಲೆಕ್ಕ ಪತ್ರಗಳು	<p>ಕಲಂ 63</p> <p>1) ಪ್ರತಿಯೊಂದು ಸಹಕಾರ ಸಂಘ ವರ್ಷಕ್ಕೆ ಒಮ್ಮೆಯಾದರೂ ಅದರ ಲೆಕ್ಕಪತ್ರಗಳ ತಪಾಸಣೆ ನಡೆಸಿ ವರದಿಯನ್ನು ಸೆಪ್ಪೆಂಬರ್ ಒಂದನೇ ತಾರೀಖಿನೊಳಗೆ ಪಡೆಯತಕ್ಕದ್ದು.</p> <p>(ನಿದೇಶಕರು ರೂಪಿಸಿದ ಪಟ್ಟಿಯಿಂದ ಒಬ್ಬರನ್ನು ಸಾಮಾನ್ಯ ಸಭೆ ನೇಮಿಸಿ) ಅನುಪಾಲನಾ ವರದಿ ತಯಾರಿಸಿ ಮಹಾಸಭೆ ಒಷ್ಟಿಗೆ ಪಡೆಯುವುದು. ಆಧಿಕ ತಃಖ್ಯಾತಿಗಳನ್ನು ಸಹಕಾರ ವರ್ಷ ಮುಗಿದ ಮೂವತ್ತು ದಿನಗಳೊಳಗೆ ನಿಬಂಧಕರಿಗೆ ಮತ್ತು ಲೆಕ್ಕಾಧಿಕಾರಿಗೆ ಸಲ್ಲಿಸುವುದು.</p>	<p>ಕಲಂ 33</p> <p>ಪ್ರತಿಯೊಂದು ಸಹಕಾರಿಯು ವರ್ಷಕ್ಕೆ ಒಮ್ಮೆಯಾದರೂ ತನ್ನ ಲೆಕ್ಕ ಪತ್ರಗಳನ್ನು ತಪಾಸಣೆ ಮಾಡಿಸಿ ಸೆಪ್ಪೆಂಬರ್ ಒಂದನೇ ತಾರೀಖಿನೊಳಗೆ ಪಡೆಯತಕ್ಕದ್ದು.</p> <p>ಲೆಕ್ಕಾಧಿಕಾರಿಗಳನ್ನು ಹೆಸರನ್ನು ನಿದೇಶಕರು ಕಳುಹಿಸಿದ ಪಟ್ಟಿಯಿಂದ ಒಬ್ಬರನ್ನು ಆಯ್ದು ಮಾಡಿಕೊಳ್ಳತಕ್ಕದ್ದು.</p> <p>ಕಲಂ 31</p> <p>ಆಧಿಕ ವರ್ಷ ಮುಗಿದ ಮೂವತ್ತು ದಿನಗಳೊಳಗೆ ತಃಖ್ಯಾತಿಗಳನ್ನು ತಯಾರಿಸಿ ನಿಬಂಧಕರು/ ಸಂಯುಕ್ತ ಸಹಕಾರಿ ಮತ್ತು ಲೆಕ್ಕಾಧಿಕಾರಿಗೆ ಸಲ್ಲಿಸುವುದು.</p>

	1959ರ ಕಾಯಿದೆ	1997ರ ಸೌಹಾದರ ಕಾಯಿದೆ
ಲೆಕ್ಕ ಪತ್ರಗಳು	2) ಅಧಿಕ ವರ್ಷ ಮುಗಿದ ಮೂವತ್ತು ದಿನಗಳೊಳಗೆ ತಃಶ್ವಿಗಳನ್ನು ತಯಾರಿಸಿ ನಿಬಂಧಕರು/ ಸಂಯುಕ್ತ ಸಹಕಾರಿ ಮತ್ತು ಲೆಕ್ಕಾಧಿಕಾರಿಗೆ ಸಲ್ಲಿಸುವುದು.	11.02.2013ರ ಕಾಯಿದೆ ತಿದ್ದುಪಡಿಗೆ ಮೂವರ್ವದಲ್ಲಿ ಸದಸ್ಯ ಸಹಕಾರಿಗಳ ಲೆಕ್ಕಾಧಿಕಾರಿ ನೇಮಕ ಮಾಡಲು, ಸಂಯುಕ್ತ ಸಹಕಾರಿ ತಯಾರಿಸಿದ ಪಟ್ಟಣಿಯಿಂದ ಆಯ್ದು ಮಾಡಲು ಅವಕಾಶ ನೀಡಲಾಗಿತ್ತು. ಅಂದರೆ ಸಕಾರದ ಆಡಿಟ್ ಇಲಾಖೆಗೆ ಯಾವುದೇ ಅಧಿಕಾರ ಇರಲಿಲ್ಲ. ಈ ಕಾರ್ಯ ಸಮರ್ಪಕವಾಗಿತ್ತು. ಆದರೆ ಸಂವಿಧಾನದ 97ನೇ ತಿದ್ದುಪಡಿಯಲ್ಲಿ ಸ್ವತಂತ್ರ ಲೆಕ್ಕಾಧಿಕಾರಿ ನೇಮಕ ಮಾಡಲು ಮತ್ತು ಲೆಕ್ಕಾಧಿಕಾರಿಗಳ ಪಟ್ಟಣ ತಯಾರಿಸಲು ಆಡಿಟ್ ಇಲಾಖೆ ನಿರ್ದೇಶಕರಿಗೆ ವರ್ಗಾಯಿಸಿದ ನಂತರ, ಸಂಯುಕ್ತ ಸಹಕಾರಿಯ ಅಧಿಕಾರ ಮೊಟಕುಗೊಂಡಿದೆ.

	1959ರ ಕಾಯಿದೆ	1997ರ ಸೌಹಾದ್ರ ಕಾಯಿದೆ
ಆಡಳಿತಾಧಿಕಾರಿ ನೇಮಕ	<p>ಕಲಂ 30</p> <p>ಮಂಡಳಿ ನಿಗದಿಪಡಿಸಿದ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಸತತವಾಗಿ ತಪ್ಪು ಮಾಡುತ್ತಿದೆ ಅಥವಾ ಅಲಕ್ಷಿಸುತ್ತಿದೆ ಅಥವಾ ಸಂಘದ ಅಥವಾ ಸದಸ್ಯರ ಹಿತಾಸಕ್ತಿಗೆ, ಮಾರಕವಾಗುವ ಯಾವುದೇ ತಪ್ಪು ಎಸಗುತ್ತಿದೆ ಎಂದು ಅಥವಾ ಮಂಡಳಿ ರಚನೆಯಲ್ಲಿ ಇಕ್ಕಣಿನ ಸ್ಥಿತಿ ಇದೆ ಎಂದು ಅಥವಾ ಗಂಭೀರ ಸ್ವರೂಪದ ಅಕ್ರಮಗಳು ಅಥವಾ ಮೋಸಗಳು ನಡೆದಿರುವುದನ್ನು ಗಮನಿಸಲಾಗಿದ್ದು ಅಥವಾ ಗೊತ್ತುಪಡಿಸಿದ ಕಾಲದೊಳಗೆ ಮಂಡಳಿ ಚುನಾವಣೆ ಆಯೋಗವು ನಿರೂಪಿಸಿರುವ ಅವಧಿ ಪ್ರಕಾರ, ಮಸ್ತಕವನ್ನು ದಾಖಲೆ ಅಥವಾ</p>	<p>ಕಲಂ 38</p> <p>ಸತತವಾಗಿ ತಪ್ಪು ಮಾಡುತ್ತಿದ್ದರೆ ಅಥವಾ ಸಹಕಾರಿಯ ಹಿತಾಸಕ್ತಿಗೆ ವಿರುದ್ಧ ಕಾರ್ಯ ಮಾಡಿದರೆ ಅಥವಾ ಅನರ್ಹತೆ, ರಾಜೀನಾಮೆ, ಮರಣ ಇತ್ಯಾದಿಗಳಿಂದ ಕೋರಂ ಅಭಾವ ಉಂಟಾದರೆ ಅಥವಾ ಸಂಯುಕ್ತ ಸಹಕಾರಿ ಮಾಡಿದ ನಿರ್ದೇಶನದನ್ವಯ ಕಾರ್ಯನಿರ್ವಹಿಸಿದ್ದರೆ ಅಥವಾ ಸಾಮಾನ್ಯ ಸಬ್ರಿ ಕರೆಯಲು ತಪ್ಪಿದರೆ ಅಥವಾ ಅನ್ಯಥಾ ಕಾರ್ಯನಿರ್ವಹಿಸಿದ್ದರೆ ಅಥವಾ ಆಧಿಕ ಅವ್ಯವಹಾರ, ವಂಚನೆ ಎಸಗಿದ್ದರೆ ಅಥವಾ</p>

	1959ರ ಕಾಯಿದೆ	1997ರ ಸೌಹಾದರ್ ಕಾಯಿದೆ
ಆಡಳಿತಾಧಿಕಾರಿ ನೇಮಕ	<p>ಮಾಹಿತಿ ಮತ್ತು ನೆರವು ನೀಡಲಿದ್ದರೆ, ಅಂತಹ ಮಂಡಳಿಯನ್ನು ರದ್ದುಪಡಿಸಿ ಅಥವಾ ಅಮಾನತ್ತು ಮಾಡಿ ಆರು ತಿಂಗಳ ಅವಧಿಗೆ ಆಡಳಿತಾಧಿಕಾರಿ ನೇಮಿಸಬಹುದು. ರದ್ದು/ ಅಮಾನತ್ತು ಮಾಡುವ ಪೂರ್ವದಲ್ಲಿ ಮಂಡಳಿಗೆ ಬಂದು ಅವಕಾಶ ನೀಡಲಿಕ್ಕಾದ್ದು. ಭಾರತೀಯ ರಿಸರ್ವ್ ಬ್ಯಾಂಕ್ ಲೈಸೆನ್ಸ್ ಪಡೆದ ಬ್ಯಾಂಕ್‌ಗೆ ಒಂದು ವರ್ಷ ಎಂದು ತೀಳಿಯತಕ್ಕಾದ್ದು. ಸರ್ಕಾರದ ಪ್ರತ್ಯೇಕ/ ಪರೋಕ್ಷ ಸಹಾಯ ಧನ ಪಡೆಯಲಾರದ ಸಂಖ್ಯೆಯನ್ನು ಅಮಾನತ್ತು/ ರದ್ದು ಮಾಡಲಿಕ್ಕಾದ್ದಲ್ಲ.</p>	<p>ಮಂಡಳಿ ರಚನೆಯಲ್ಲಿ ಇಕ್ಕಟ್ಟೆ ಸ್ಥಿತಿ ಉಂಟಾದಾಗ ಅಥವಾ ಚುನಾವಣೆ ಆಯೋಗಕ್ಕೆ ನೆರವು ನೀಡಲೇ, ಚುನಾವಣೆ ನಡೆಯಲಿದ್ದರೆ ಅಥವಾ ಲೆಕ್ಕಪರಿಶೋಧನೆ ವರದಿಯನ್ನು ಸೆಪ್ಪಿಂಬರ್ ಒಂದನೇ ತಾರೀಖು ಪಡೆಯಲಿದ್ದರೆ, ಅಂತಹ ಮಂಡಳಿಯನ್ನು ಆರು ತಿಂಗಳಿಗೆ ಏರೆರದಂತೆ ರದ್ದುಪಡಿಸಿ ಅಥವಾ ಅಮಾನತ್ತಿನಲ್ಲಿಟ್ಟು ಆಡಳಿತಾಧಿಕಾರಿಯನ್ನು ನೇಮಿಸಲಿಕ್ಕಾದ್ದು. ಬ್ಯಾಂಕ್‌ಗೆ ಸಂಬಂಧಪಟ್ಟಂತೆ ಈ ಅವಧಿ ಒಂದು ವರ್ಷ ಇರಲಿಕ್ಕಾದ್ದು. ಸರ್ಕಾರದಿಂದ ಪ್ರತ್ಯೇಕ ಮತ್ತು ಪರೋಕ್ಷ ಸಹಾಯಧನ ಪಡೆಯಲಾರದ ಸಹಕಾರಿಯನ್ನು ರದ್ದುಪಡಿಸಿ/ ಅಮಾನತ್ತಿನಲ್ಲಿ ಇಡಲಿಕ್ಕಾದ್ದಲ್ಲ.</p>

	1959ರ ಕಾಯಿದೆ	1997ರ ಸೌಹಾದ್ರ ಕಾಯಿದೆ
ವಿಶೇಷಾಧಿಕಾರಿ ನೇಮಕ	<p>ಕಲಂ 31 - ರಾಜೀನಾಮೆ, ಮರಣ, ಅನಹರತೆ ಅಥವಾ ಇನ್ನಾವುದೇ ಕಾರಣದಿಂದ ಸಭಾವಶ್ಯಕ ಸಂಖ್ಯೆಯ ಅವಶ್ಯಕತೆಗಿಂತ ಕಡಿಮೆಯಾದಾಗ ಆರು ತಿಂಗಳೊಳಗೆ ವೀರದಂತೆ ನಿಬಂಧಕರು ವಿಶೇಷಾಧಿಕಾರಿಯನ್ನು ನೇಮಿಸತಕ್ಕಾದ್ದು.</p> <p>(ಪ್ರತಿನಿ ಸಹಕಾರಿ ಸಂಘಗಳಿಗೆ ಮೂರು ತಿಂಗಳು)</p>	<p>ಕಲಂ 38ಎ - ಅನಹರತೆ, ರಾಜೀನಾಮೆ ಅಥವಾ ಮರಣ ಅಥವಾ ಇನ್ನಾವುದೇ ಕಾರಣದಿಂದ ಕೋರಂ ಸಂಖ್ಯೆಗಿಂತ ಕಡಿಮೆ ಇದೆ ಎಂದು ಆರು ತಿಂಗಳೊಳಗೆ ವೀರದ ಅವಧಿಗೆ ಸಂಯುಕ್ತ ಸಹಕಾರಿ ವಿಶೇಷಾಧಿಕಾರಿಯನ್ನು ನೇಮಿಸತಕ್ಕಾದ್ದು.</p>
ಶಾಖೆಗಳನ್ನು ತೆರೆಯುವುದು	<p>ಪ್ರತಿ ಸಹಕಾರಿ ಸಂಘದ ಉಪನಿಯಮಗಳಲ್ಲಿ ನಿಗದಿಪಡಿಸಿದಂತೆ ಶಾಖೆಗಳನ್ನು ತೆರೆಯಬಹುದು. ನಿಬಂಧಕರ ಒಪ್ಪಿಗೆಯೋಂದಿಗೆ ಎಂದು ಉಪನಿಯಮಗಳಲ್ಲಾ ತಿಳಿಸಿದ್ದರೆ ಒಪ್ಪಿಗೆ ಅವಶ್ಯಕ.</p>	<p>ಕಲಂ 23ಎ - ಪ್ರತಿಯೊಂದು ಸಹಕಾರಿ ಸಾಮಾನ್ಯ ಸಭೆ ಮತ್ತು ಸಂಯುಕ್ತ ಸಹಕಾರಿಯ ಮೂರಾನುಮತಿಯೋಂದಿಗೆ ಶಾಖೆಗಳನ್ನು ತೆರೆಯತಕ್ಕಾದ್ದು.</p>

	1959ರ ಕಾಯಿದೆ	1997ರ ಸೌಹಾದರ ಕಾಯಿದೆ
ನಿಬಂಧಕರಿಗೆ ಸಲ್ಲಿಸಬೇಕಾದ ಮಾಹಿತಿ	<p>ಕಲಂ 27ಬಿ - ಪ್ರತಿಯೊಂದು ಸಹಕಾರ ಸಂಘ ಪ್ರತಿ ವರ್ಷ ಸೆಪ್ಟೆಂಬರ್ 30ರೊಳಗೆ ಕೆಳಕಂಡ ಮಾಹಿತಿಯನ್ನು ನಿಬಂಧಕರಿಗೆ ಸಲ್ಲಿಸತಕ್ಕದ್ದು.</p> <ol style="list-style-type: none"> 1) ವಾರ್ಷಿಕ ವರದಿ. 2) ಲೆಕ್ಕಪತ್ರಗಳ ವಿವರ ಪಟ್ಟಿ. 3) ಮಹಾಸಭೆ ಹೆಚ್ಚುವರಿ ವೆಚ್ಚ ಅನುಮೋದನೆ. 4) ಉಪನಿಯಮಗಳ ತಿದ್ದುಪಡಿ ವಿವರ. 5) ಮಹಾಸಭೆ ನಡೆಸಿದ ದಿನಾಂಕ ಮತ್ತು ವರದಿ. 6) ಚುನಾವಣೆ ಬಾಕಿ ಇದ್ದಲ್ಲಿ – ಚುನಾವಣ್ಣಾ ಆಯೋಗದ ಮುಖಾಂತರ ಕ್ರಮ. 7) ಹಣ ದುರುಪಯೋಗವಾಗಿದ್ದರೆ ಸಿವಿಲ್, ಕ್ರೀಮಿನಲ್ ಮತ್ತು ಶಿಸ್ತ ಕ್ರಮ. 	<p>ಕಲಂ 34 - ಪ್ರತಿ ವರ್ಷದ ಸೆಪ್ಟೆಂಬರ್ 30ರೊಳಗಾಗಿ ಈ ಕೆಳಕಂಡ ಮಾಹಿತಿ/ ತಃಶ್ಲೇಷಣೆಯನ್ನು ನಿಬಂಧಕರಿಗೆ ಮತ್ತು ಸಂಯುಕ್ತ ಸಹಕಾರಿಗೆ ಪ್ರತಿಯೊಂದು ಸಹಕಾರಿ ಸಲ್ಲಿಸತಕ್ಕದ್ದು.</p> <ol style="list-style-type: none"> 1) ವಾರ್ಷಿಕ ವರದಿ. 2) ಆರ್ಥಿಕ ತಃಶ್ಲೇಷಣೆ. 3) ಮಹಾಸಭೆ ನಡೆದ ದಿನಾಂಕ ಮತ್ತು ವರದಿ. 4) ಉಪವಿಧಿಗಳ ತಿದ್ದುಪಡಿ. 5) ಚುನಾವಣೆ ಬಾಕಿ ಇದ್ದರೆ, ವರದಿ. 6) ಹಣ ದುರುಪಯೋಗವಾಗಿದ್ದರೆ ಸಿವಿಲ್, ಕ್ರೀಮಿನಲ್ ಮತ್ತು ಶಿಸ್ತ ಕ್ರಮ ವರದಿ.

	1959ರ ಕಾಯಿದೆ	1997ರ ಸೌಹಾದರ್ಶ ಕಾಯಿದೆ
ಅರ್ಜಿ	<p>ಕಲಂ 69</p> <p>ಕಲಂ 63, 64, 65 ಮತ್ತು 72ರ ವರದಿಗಳನ್ನಾಧರಿಸಿ ಅರ್ಥಿಭಾರ ಅರ್ಜಿಯನ್ನು ನಿಬಂಧಕರಿಗೆ ದಾಖಲಿಸುವುದು. ನಿಬಂಧಕರು ಪ್ರಕರಣವನ್ನು 12+6 ತಿಂಗಳಲ್ಲಿ ತೇಮಾನಿಸತಕ್ಕದ್ದು. ಸರ್ಕಾರ ವಿಸ್ತೃತಿಸಬಹುದು.</p>	<p>ಕಲಂ 37 ಎ</p> <p>ಕಲಂ 33, 35, 53 ಮತ್ತು 48ರ ವರದಿಗಳನ್ನಾಧರಿಸಿ ಪ್ರಕರಣವನ್ನು ನಿಬಂಧಕರಲ್ಲಿ ದಾಖಲಿಸಬಹುದು. ನಿಬಂಧಕರು ಪ್ರಕರಣವನ್ನು 12+6 ತಿಂಗಳಲ್ಲಿ ತೇಮಾನಿಸತಕ್ಕದ್ದು. ಸರ್ಕಾರ ಈ ಅವಧಿಯನ್ನು ವಿಸ್ತೃತಿಸಬಹುದು.</p>
ದಾವಾ ಪ್ರಕರಣ	<p>ಕಲಂ 70, 70ಎ ಮತ್ತು 71</p> <p>ಹಣಕಾಸು, ಹಣ ದುರುಪಯೋಗ, ಸೇವಾ ನಿಯಮ, ಆಡಳಿತ ಮಂಡಳಿ ರಚನೆ, ಆಡಳಿತ ಮತ್ತು ವ್ಯವಹಾರಕ್ಕೆ ಸಂಬಂಧಪಟ್ಟಂತೆ ನಿಬಂಧಕರಲ್ಲಿ ದಾಖಲಿಸುವುದು ತೇಮಾನವನ್ನು 12+6 ತಿಂಗಳಲ್ಲಿ ತೇಮಾನಿಸತಕ್ಕದ್ದು. ಅವಧಿ ವಿಸ್ತೃತಿಸಲು ಸರ್ಕಾರದ ಅರ್ಥಿಕಾರ.</p>	<p>ಕಲಂ 39, 40, 41</p> <p>ಸಹಕಾರಿಯ ರಚನೆ, ವ್ಯವಸ್ಥಾಪನೆ ಮತ್ತು ವ್ಯವಹಾರಗಳಿಗೆ ಸಂಬಂಧಪಟ್ಟಂತೆ ನಿಬಂಧಕರಲ್ಲಿ ದಾಖಲಿಸತಕ್ಕದ್ದು. ಪ್ರಕರಣ ತೇಮಾನಿಸಲು 12+6 ತಿಂಗಳ ಅವಧಿ ಹೆಚ್ಚಿಸಲು ಸರ್ಕಾರಕ್ಕೆ ಅರ್ಥಿಕಾರ.</p>

	1959ರ ಕಾಯಿದೆ	1997ರ ಸೌಹಾದರ್ಶ ಕಾಯಿದೆ
ತನಿಖೆ	<p>ಕಲಂ 64</p> <p>ಸ್ವಯಂ ಸ್ಥಾತ್ಮಿಕಯಿಂದ ಅಧವಾ ಬಹುಸಂಖ್ಯೆಯ ನಿದೇರ್ಚಕರ ಮನವಿ ಅಧವಾ 1/10 ಸದಸ್ಯರ ಮನವಿ ಆಧರಿಸಿ ನಿಬಂಧಕರು ವಿಚಾರಣೆಗೆ ಆದೇಶಿಸಬಹುದು.</p> <p>ವಿಚಾರಣೆಯನ್ನು 12+6 ತಿಂಗಳಲ್ಲಿ ಮುಗಿಸತಕ್ಕದ್ದು. ವಿಸ್ತರಿಸಲು ವಿಶೇಷ ಕಾರಣಗಳಿಧ್ಯಾರೆ ಸರ್ಕಾರಕ್ಕೆ ಅಧಿಕಾರ.</p>	<p>ಕಲಂ 35</p> <p>ಸಂಯುಕ್ತ ಸಹಕಾರಿ ಅಧವಾ ಆಡಳಿತ ಮಂಡಳಿಯ 1/3 ಸದಸ್ಯರ ಮನವಿ ಅಧವಾ ಒಟ್ಟು ಸದಸ್ಯರ 1/10ರ ಮನವಿ ಮೇಲೆ ನಿಬಂಧಕರು ವಿಚಾರಣೆಗೆ ಆದೇಶಿಸಬಹುದು.</p> <p>(2004ರವರೆಗೆ ಈ ಅವಕಾಶ ಸಂಯುಕ್ತ ಸಹಕಾರಿಯಲ್ಲಾ ವಿಹಿತವಾಗಿತ್ತು)</p> <p>ವಿಚಾರಣೆಯನ್ನು 12+6 ತಿಂಗಳಲ್ಲಿ ಮುಕ್ತಾಯ ಮಾಡತಕ್ಕದ್ದು. ವಿಶೇಷ ಸಂದರ್ಭದಲ್ಲಾ ರಾಜ್ಯ ಸರ್ಕಾರ ವಿಸ್ತರಿಸಬಹುದು.</p>

	1959ರ ಕಾಯಿದೆ	1997ರ ಸೌಹಾದ್ರ ಕಾಯಿದೆ
ಸಂಘವನ್ನು ಪ್ರೊತ್ತಿಯೊಬ್ಬ ಸದಸ್ಯ ಸದಸ್ಯನ ಭಾಗವಹಿಸುವಿಕೆ	<p>ಕಲಂ 27ರ ಪ್ರುತ್ತಿಯೊಬ್ಬ ಸದಸ್ಯ 1) ಹಿಂದಿನ ಐದು ಸಹಕಾರ ವರ್ಷದ ಸಾಮಾನ್ಯ ಸಭೆಗಳಲ್ಲಿ ಕನಿಷ್ಠ ಮೂರು ಸಭೆಗಳಲ್ಲಾದರೂ ಹಾಜರಿರತಕ್ಕದ್ದು. 2) ಉಪನಿಯಮಗಳಲ್ಲಿ ನಿಗದಿಪಡಿಸಿದ ಕನಿಷ್ಠ ಸೇವೆ ಅಥವಾ ಸೊಲಬ್ಯೂ ಪ್ರುತ್ತಿವರ್ಷ ಬಳಸಿಕೊಳ್ಳಿದ್ದರೆ ಮೂರು ವರ್ಷ ಮತದಾನದ ಹಕ್ಕು ಇರತಕ್ಕದ್ದಲ್ಲ.</p>	<p>ಕಲಂ 20 (2) ಪ್ರುತ್ತಿಯೊಬ್ಬ ಸದಸ್ಯ 1) ಸಹಕಾರಿ ನಿಗದಿಪಡಿಸಿದ ಕನಿಷ್ಠ ಸೇವೆಯನ್ನು ಸತತ ಎರಡು ವರ್ಷ ಬಳಸಿಕೊಳ್ಳಿದ್ದರೆ. 2) ಸಹಕಾರಿಯ ಮೂರು ಸತತ ಸಾಮಾನ್ಯ ಸಭೆಗಳಿಗೆ ಹಾಜರಾಗಿದ್ದರೆ (ಅನುಮತಿ ಪಡೆಯದೆ). 3) ಸಹಕಾರಿಗೆ ಸಂದಾಯ ಮಾಡಬೇಕಾದ ಹಾಗೂ ಅವಧಿಯೊಳಗೆ ಪಾವತಿಸಿದ್ದರೆ, ಅಂತಹ ವ್ಯಕ್ತಿ ಸದಸ್ಯನಾಗಿ ಮುಂದುವರೆಯಲು ಅಹಣನಾಗಿರತಕ್ಕದ್ದಲ್ಲ.</p>

	1959ರ ಕಾಯಿದೆ	1997ರ ಸೌಹಾದರ್ಶ ಕಾಯಿದೆ
ಲಾಭಾಂಶ ವಿಂಗಡಣೆ	<p>ಕಲಂ 57</p> <p>ನಿವ್ವಳ ಲಾಭದಿಂದ ಶಾಸನಬಧ್ಯ ಮೀಸಲಾತಿ ಈ ಕೆಳಕಂಡಂತೆ ಇರತಕ್ಕದ್ದು.</p> <p>1) ನಿವ್ವಳ ಲಾಭದಿಂದ ಶೇ.25ಕ್ಕೆ ಕಡಿಮೆ ಇಲ್ಲದೇ ಕಾಯ್ದಟ್ಟ ನಿಧಿಗೆ ಮತ್ತು ಶೇ.2ರಪ್ಪು ಶ್ರೀಕೃಣ ನಿಧಿಗೆ ಪಾವತಿಸತಕ್ಕದ್ದು. ನಿಯಮ 21ರನ್ನರೂ ಉಪನಿಯಮಗಳ ನಿಗದಿಪಡಿಸಿದಂತೆ ಲಾಭ ವಿಂಗಡಣೆ ಆಗದಿದ್ದರೆ, ಕಾಯ್ದಟ್ಟ ನಿಧಿಗೆ ವರ್ಗಾಯಿಸುವುದು.</p>	<p>ಕಲಂ 10 (xxi) (ಎ) ಯಿಂದ (ಬಿ) ನಿವ್ವಳ ಲಾಭದಲ್ಲಿ 1) ಸಹಕಾರಿಯ ಮೀಸಲು ನಿಧಿಗೆ ಶೇಕಡ : 25 2) ಸಹಕಾರಿ ಶ್ರೀಕೃಣ ನಿಧಿಗೆ ಶೇಕಡ : 2 3) ಅನಿರೀಕ್ಷಿತ ನಷ್ಟಕ್ಕೆ ಶೇಕಡ : 20 4) ಸಾಮಾನ್ಯ ಕ್ಷೇಮ ನಿಧಿಗೆ ಶೇಕಡ : 5</p> <p>1959ರ ಕಾಯಿದೆ ಕಲಂ 57ರಲ್ಲಿ ಶಾಸನಬಧ್ಯ ಮೀಸಲಾತಿ ಪ್ರಮಾಣ ಕನಿಷ್ಠ $25+2=27$ ಇಡ್ಡರೂ, ಸೌಹಾದರ್ಶ ಕಾಯಿದೆಯಲ್ಲಿ ಶಾಸನಬಧ್ಯ ಮೀಸಲಾತಿ ಲಾಭಾಂಶದ ಶೇ.52ರಪ್ಪು <u>ಅಂದರೆ ಸೌಹಾದರ್ಶ ಕಾಯಿದೆಯಲ್ಲಿ, ಸಹಕಾರಿಯ ಆಧಿಕ ಭದ್ರತೆಗೆ ಹೆಚ್ಚು ಅವಕಾಶ ಕಲ್ಪಿಸಿದೆ.</u></p>

	1959ರ ಕಾಯಿದೆ	1997ರ ಸೌಹಾದರ ಕಾಯಿದೆ
ಸಹಕಾರ ಶಿಕ್ಷಣ ಮತ್ತು ತರಬೇತಿ	<p>ಕಲಂ 57 ಎ</p> <p>1) ಶಿಕ್ಷಣ ನಿರ್ಥಿಯನ್ನು ಸಹಕಾರಿ ಸಂಘಗಳ ಸದಸ್ಯರ ನಿರ್ದೇಶಕರ ಮತ್ತು ಸಹಕಾರಿಗಳ ಹಾಗೂ ಸಾಮಾನ್ಯ ವ್ಯಕ್ತಿಗಳ ತಿಳುವಳಿಕೆ ಹೆಚ್ಚಿಸಲು ಉಪಯೋಗಿಸತಕ್ಕದ್ದು.</p> <p>2) ಶಿಕ್ಷಣ ನಿರ್ಥಿಯ ಹಣವನ್ನು ಮಹಾಸಭೆ ನಡೆದ ಮೂವತ್ತು ದಿವಸದೊಳಗೆ ಕನಾಟಕ ರಾಜ್ಯ ಸಹಕಾರ ಮಹಾಮಂಡಳಕ್ಕೆ ಪಾವತಿಸತಕ್ಕದ್ದು.</p> <p>3) ವಂತಿಗೆ, ಅನುದಾನ, ದೇಣಂಗೆಗಳನ್ನು ಶಿಕ್ಷಣ ನಿರ್ಥಿಗೆ ಒಮ್ಮಾ ಮಾಡತಕ್ಕದ್ದು.</p> <p>4) ಒಂದು ಸಲಹಾ ಸಮಿತಿಯನ್ನು ರಚಿಸಿ, ಶಿಕ್ಷಣ ನಿರ್ಥಿಯ ಉಪಯೋಗ ನಿರ್ಧರಿಸತಕ್ಕದ್ದು.</p>	<p>ಕಲಂ 62 ಎ</p> <p>1) ಶಿಕ್ಷಣ ನಿರ್ಥಿ ಹಣವನ್ನು ಕನಾಟಕ ರಾಜ್ಯ ಸೌಹಾದರ ಸಂಯುಕ್ತ ಸಹಕಾರಿಗೆ ವರ್ಗಾಯಿಸತಕ್ಕದ್ದು.</p> <p>2) ವಂತಿಗೆ, ದೇಣಂಗೆ ಮತ್ತು ದಾನವನ್ನು ಶಿಕ್ಷಣ ನಿರ್ಥಿಗೆ ವರ್ಗಾಯಿಸತಕ್ಕದ್ದು.</p> <p>3) ಶಿಕ್ಷಣ ನಿರ್ಥಿ ಹಣವನ್ನು ಸಹಕಾರಿಗಳು ಸಾಮಾನ್ಯ ಸಭೆ ನಡೆದ 30 ದಿವಸದೊಳಗೆ ಸಂಯುಕ್ತ ಸಹಕಾರಿಗೆ ಒಮ್ಮಾ ಮಾಡತಕ್ಕದ್ದು.</p> <p>4) ಶಿಕ್ಷಣ ನಿರ್ಥಿಯ ಉಪಯೋಗದ ಒಗ್ಗೆ ನಿರ್ಧರಿಸಲು ಒಂದು ಸಲಹಾ ಸಮಿತಿ ರಚಿಸತಕ್ಕದ್ದು.</p>

	1959ರ ಕಾಯಿದೆ	1997ರ ಸೌಹಾದರ ಕಾಯಿದೆ
ಕಲಂ 28ಎ (4ಬಿ)	<p><u>ಸರ್ಕಾರದ ನಾಮನಿರ್ದೇಶನ :</u></p> <p>ರಾಜ್ಯ ಸರ್ಕಾರ ಕೃಷಿ ಪತ್ರಿನ ಸಂಸ್ಥಾಗಳಿಗೆ ಹೊರತುಪಡಿಸಿ, ಪ್ರತಿಯೊಂದು ಸಹಕಾರ ಸಂಘಕ್ಕೆ ಒಬ್ಬ ರಾಜ್ಯದ ಪ್ರತಿನಿಧಿಯನ್ನು ನೇಮಿಸುವ ಅಧಿಕಾರ.</p>	<p>ರಾಜ್ಯ ಸರ್ಕಾರ ಅಧವಾ ಸಂಯುಕ್ತ ಸಹಕಾರಿ, ಸದಸ್ಯ ಸಹಕಾರಿಗಳಿಗೆ ಪ್ರತಿನಿಧಿ ಕಳುಹಿಸುವ ಅಧಿಕಾರ ಇಲ್ಲ.</p>
ಕಲಂ 30ಬಿ	<p><u>ಸರ್ಕಾರದಿಂದ ನಿರ್ದೇಶನ :</u></p> <p>ಸರ್ಕಾರಕ್ಕೆ ಸ್ವತಃ ಅಧವಾ ನಿಬಂಧಕರ ಮುಖಾಂತರ ಒಂದು ಸಹಕಾರ ಸಂಘಕ್ಕೆ ಅಧವಾ ಎಲ್ಲಾ ಸಹಕಾರ ಸಂಘಗಳಿಗೆ ನಿರ್ದೇಶನ ನೀಡಿ, ಆ ನಿರ್ದೇಶನದಂತೆ ಕ್ರಮವಿಡಲು ಸೂಚಿಸಬಹುದು.</p>	<p>ನಿರ್ದೇಶನ ನೀಡುವ ಅಧಿಕಾರ ಸರ್ಕಾರಕ್ಕೆ/ ನಿಬಂಧಕರಿಗೆ/ ಸಂಯುಕ್ತ ಸಹಕಾರಿಗೆ ಇಲ್ಲ.</p>
ಕಲಂ 109	<p><u>ಅಪರಾಧಗಳು ಮತ್ತು ದಂಡಗಳು :</u></p> <p>ಅಪರಾಧಗಳು ಮತ್ತು ದಂಡಗಳಲ್ಲಿ 21 ವಿಷಯಗಳನ್ನು ಸೇರಿಸಿದ್ದು, ಗರಿಷ್ಟು ಶ್ರೀಕ್ಕೆ 2 ವರ್ಷಗಳು ಮತ್ತು ದಂಡ ರೂ.10000/- ಅಧವಾ ಎರಡನ್ನೂ ನೀಡಲು ನಿಗದಿಪಡಿಸಿದೆ.</p>	<p><u>ಕಲಂ 68</u></p> <p>8 ಅಪರಾಧಗಳಿಗೆ ಗರಿಷ್ಟು 2 ವರ್ಷಗಳ ಗರಿಷ್ಟು ಶ್ರೀಕ್ಕೆ ಅಧವಾ ರೂ.10,000/- ದಂಡ ಅಧವಾ ಎರಡನ್ನೂ ನೀಡಬಹುದು.</p>

	1959ರ ಕಾಲೀದೆ	1997ರ ಸೌಹಾದ್ರ ಕಾಲೀದೆ
ಕಲಂ 21	<p><u>ಸಂಘದ ಪ್ರತಿ ನಿಧಿಯನ್ನು ಮತ್ತೊಂದು ಸಂಘಕ್ಕೆ ಕಳುಹಿಸುವುದು :</u></p> <p>ಒಂದು ಸಂಘ ಮತ್ತೊಂದು ಸಂಘದ ಸದಸ್ಯನಿದ್ದು, ಆ ಸಂಘದ ವ್ಯವಹಾರದಲ್ಲಿ ಭಾಗವಹಿಸಲು ಆಡಳಿತ ಮಂಡಳಿ ಸದಸ್ಯರಲ್ಲಿ ಒಬ್ಬರನ್ನು ಪ್ರತಿನಿಧಿಯಾಗಿ ಕಳುಹಿಸತಕ್ಕದ್ದು.</p>	<p><u>ಕಲಂ 53 (9)</u></p> <p>ಸದಸ್ಯ ಸಹಕಾರಿಯ ಅಧ್ಯಕ್ಷ ಅಥವಾ ಸಭಾಪತಿಯ ಸಂಯುಕ್ತ ಸಹಕಾರಿಯ ಸಾಮಾನ್ಯ ಸಭೆಯ ಪ್ರತಿನಿಧಿಯಾಗಿರತಕ್ಕದ್ದು, ಅಸಮರ್ಥನಾದರೆ, ಆತನು ಮಂಡಳಿಯ ನಿರ್ದೇಶಕನನ್ನು ಪ್ರತಿನಿಧಿಯಾಗಿರಲು ನಾಮ ನಿರ್ದೇಶನ ಮಾಡಬಹುದು. ಸದಸ್ಯ ಸಹಕಾರಿ ಸದಸ್ಯನಾಗಿರುವ ತನಕ ಆ ಪ್ರತಿನಿಧಿ ಮುಂದುವರಿಯತಕ್ಕದ್ದು. ಒಕ್ಕೂಟ ಸಹಕಾರಿಗಳಿಗೂ ಇದೇ ನೀತಿ ಅನ್ವಯವಾಗತಕ್ಕದ್ದು.</p>
ಕಲಂ 120	<p><u>ನೋಂದಣಿಯಿಂದ ವಿನಾಯಿ :</u></p> <p>ರಾಜ್ಯ ಸರ್ಕಾರ, ಪರತ್ತಗಳಿಗೂಳಪಟ್ಟು ನೋಂದಣಿಗೆ ಸಂಬಂಧಿಸಿದಂತೆ ಕಾಲೀದೆಯಲ್ಲಿ ವಿಧಾಯಕ ಮಾಡಿರತತ್ವವುಗಳ ಪ್ರಕ್ರಿಯಾವುದೇ ಅಗತ್ಯಗಳಿಂದ ವಿನಾಯಿಗೂಳಿಸಬಹುದು.</p>	ಅಂತಹ ಅವಕಾಶ ಸೌಹಾದ್ರ ಕಾಲೀದೆಯಲ್ಲಿ ಇಲ್ಲ.

	1959ರ ಕಾಯಿದೆ	1997ರ ಸೌಹಾದರ್ ಕಾಯಿದೆ
ಕಲಂ 121	<p><u>ಸಂಘಗಳಿಗೆ ವಿನಾಯಿ ನೀಡುವ ಅಧಿಕಾರ :</u></p> <p>ರಾಜ್ಯ ಸರ್ಕಾರ ಯಾವುದೇ ಸರ್ಕಾರ ಸಂಘವನ್ನು ಅಥವಾ ಯಾವುದೇ ವರ್ಗದ ಸಂಘಗಳು, ಕಾಯಿದೆಯ ಉಪಬಂಧಗಳಿಂದ ವಿನಾಯಿಗೊಳಿಸಬಹುದು ಅಥವಾ ನಿರ್ದಿಷ್ಟಪಡಿಸಬಹುದಾದ ಮಾರ್ಪಾಡುಗಳೊಂದಿಗೆ ಅನ್ವಯವಾಗತಕ್ಕದ್ದಂದು ನಿರ್ದೇಶಿಸಬಹುದು.</p>	<p>ಅಂತಹ ಅವಕಾಶ ಸೌಹಾದರ್ ಕಾಯಿದೆಯಲ್ಲಿ ಇಲ್ಲ. ಅಂದರೆ ವಿನಾಯಿಗೆ ಅವಕಾಶವಿಲ್ಲ</p>
ಕಲಂ 126	<p><u>ಮಂಡಳಿ ಅಥವಾ ನೌಕರರ ಆಯ್ದೆ ಮತ್ತು ನೇಮಕಾತಿಯ ಮೌನತೆಗಳಿಂದ ಅಮಾನ್ಯವಾಗುವುದಿಲ್ಲ :</u></p> <p>ಒಂದು ಸರ್ಕಾರ ಸಂಘದ ಮಂಡಳಿ ರಚನೆಯಲ್ಲಿ ಅಥವಾ ಅಧಿಕಾರಿಯ ಕೃತ್ಯಾದಿಂದ ಅಥವಾ ನೇಮಕಾತಿಯಿಂದ ಅಥವಾ ಚುನಾವಣೆ ದೋಷದಿಂದ ನೇಮಕವಾದುದರಿಂದ, ಆ ಹುದ್ದೆಗೆ ನೇಮಕವಾಗಲಿಲ್ಲವೆಂಬ ಕಾರಣದಿಂದ ತೀವ್ರಾನಗಳು ಅಮಾನ್ಯವಾಗುವುದಿಲ್ಲ.</p>	<p>ಅಂತಹ ಅವಕಾಶ ಸೌಹಾದರ್ ಕಾಯಿದೆಯಲ್ಲಿ ಇಲ್ಲ.</p>

	1959ರ ಕಾಯಿದೆ	1997ರ ಸೌಹಾದರ್ಶ ಕಾಯಿದೆ
ಕಲಂ 127೨	<p><u>ಸಹಕಾರ ಸಂಘದ ಪದಾರ್ಥಕಾರಿಗಳು, ನೋಕರರು</u> <u>ಮತ್ತು ಸದಸ್ಯರೂ ಸಾರ್ವಜನಿಕ ನೇಮಕರು :</u> ಮಾರಾಟ ಮತ್ತು ವಸೂಲಿ ಅಧಿಕಾರಿಗಳನ್ನು ಒಳಗೊಂಡಂತೆ ಸಹಕಾರ ಸಂಘದ ಪ್ರತಿಯೊಬ್ಬ ಪದಾರ್ಥಕಾರಿ, ಮಂಡಳಿ ಸದಸ್ಯ ಮತ್ತು ನೋಕರರನ್ನು ಭಾರತೀಯ ದಂಡ ಸಂಹಿತೆಯ 21ನೇ ಕಲಂನಲ್ಲಿ ಸಾರ್ವಜನಿಕ ಸೇವಕರು ಎಂಬ ಪರಿಭಾಷೆಯಲ್ಲಿ ಸಾರ್ವಜನಿಕ ಸೇವತನೆಂದು ಪರಿಗಣಿಸತಕ್ಕದು.</p>	ಅಂತಹ ಅವಕಾಶ ಸೌಹಾದರ್ಶ ಕಾಯಿದೆಯಲ್ಲಿ ಇಲ್ಲ. ಆದರೂ ಮಾರಾಟ ಮತ್ತು ವಸೂಲಿಗೆ ಸಂಬಂಧಪಟ್ಟಂತೆ ಯಾವುದೇ ಸೌಹಾದರ್ಶ ಸಹಕಾರಿಗೆ ಸಂಬಂಧಪಟ್ಟಂತೆ ಈ ನೀತಿ ಅನ್ವಯವಾಗುತ್ತದೆ.

	1959ರ ಕಾಯಿದೆ	1997ರ ಸೌಹಾದರ್ ಕಾಯಿದೆ
ಕಲಂ 128ಬಿ	<p><u>ಮೋಲೀಸ್ ಅಧಿಕಾರಿಗಳ ಕರ್ತವ್ಯಗಳು :</u></p> <p>ಕಾಯಿದೆ ಅಥವಾ ನಿಯಮ ಅಥವಾ ಉಪನಿಯಮದ ಮೇರೆಗೆ ನಿಬಂಧಕರು, ಅವರ ಅಧೀನಾಧಿಕಾರಿಯಲ್ಲಿ ವಿಹಿತವಾಗಿರುವ ಅಧಿಕಾರವನ್ನು ಕಾನೂನು ರೀತ್ಯಾ ಚಲಾಯಿಸಲು ಯಾವುದೇ ಮೋಲೀಸ್ ಅಧಿಕಾರಿಯ ನೆರವನ್ನು ಕೋರಿದಾಗ, ನೆರವನ್ನು ನೀಡುವುದು ಮೋಲೀಸ್ ಅಧಿಕಾರಿಯ ಕರ್ತವ್ಯವಾಗಿರತಕ್ಕದ್ದು.</p>	<p>ಅಂತಹ ಅವಕಾಶ ಸೌಹಾದರ್ ಕಾಯಿದೆಯಲ್ಲಿ ಇಲ್ಲ. ಆದರೂ ಮಾರಾಟ ಮತ್ತು ವಸೂಲಿಗೆ ಸಂಬಂಧಪಟ್ಟಂತೆ ಯಾವುದೇ ಸೌಹಾದರ್ ಸಹಕಾರಿಗೆ ಸಂಬಂಧಪಟ್ಟಂತೆ ಈ ನೀತಿ ಅನ್ವಯವಾಗುತ್ತದೆ.</p>

	1959ರ ಕಾಯಿದೆ	1997ರ ಸೌಹಾದರ್ಶ ಕಾಯಿದೆ
ಕಲಂ 129ಎ	<p><u>ಮಾದರಿ ಉಪನಿಷತ್ಯಮಗಳು :</u></p> <p>ನಿಬಂಧಕರು ಅಧಿಸೂಚನೆ ಮುಖಾಂತರ ಮಾದರಿ ಉಪನಿಷತ್ಯಮಗಳನ್ನು ಬೇರೆ ಬೇರೆ ವರ್ಗಗಳ ಸಂಘಗಳಿಗೆ ಮಾದರಿ ಉಪನಿಷತ್ಯಮಗಳನ್ನು ರಚಿಸಬಹುದು.</p> <p>ಅಧಿಸೂಚನೆ ಹೊರಡಿಸಿದ ಮೂರು ತಿಂಗಳಲ್ಲಿ ಉಪನಿಷತ್ಯಮಗಳನ್ನು ತಿದ್ದುಪಡಿ ಮಾಡಿಕೊಳ್ಳಲು ನಿರ್ದೇಶಿಸಬಹುದು. ಈ ರೀತಿ ಅಳವಡಿಸಿಕೊಳ್ಳಲು ಸಹಕಾರ ಸಂಘಕ್ಕೆ ನಿಗದಿಪಡಿಸಿದ ದಿನಾಂಕದಿಂದ ತಿದ್ದುಪಡಿ ಸೇರಿಸಲಾಗಿದೆ ಎಂದು ನಿರ್ದೇಶಿಸಬಹುದು/ ಭಾವಿಸತಕ್ಕಾದ್ದೆಂದು ನಿರ್ದೇಶಿಸಬಹುದು.</p>	<p>ಕಲಂ 53(7)(ಎ)ನಲ್ಲಿ “.....</p> <p>ಮಾದರಿ ಉಪವಿಧಿಗಳನ್ನು ರಚಿಸುವುದು ಹಾಗೂ ಸಹಕಾರಿ ತತ್ವಗಳಿಗನುಸಾರವಾಗಿ ಸಹಕಾರಿಗಳಿಗಾಗಿ ವಿವಿಧ ಕಾರ್ಯ ನೀತಿಗಳನ್ನು ರಚಿಸಲು ಮಾರ್ಗದರ್ಶಿಕೆ ಸೂತ್ರಗಳನ್ನು ಹೊರಡಿಸುವುದು”.</p> <p>ಆದರೆ 1959ರ ಕಾಯಿದೆಯಲ್ಲಿರುವಂತೆ ನಿರ್ದೇಶನ ನೀಡಿ ಪಾಲಿಸದಿದ್ದರೆ ಮಾದರಿ ಉಪವಿಧಿಯನ್ನು ಸದಸ್ಯ ಸಹಕಾರಿ ಮೇಲೆ ಹೇರಲಾಗದು.</p>

	1959ರ ಕಾಯಿದೆ	1997ರ ಸೌಹಾದರ ಕಾಯಿದೆ
ಸಮಾಪನೆ	<p>ಕಲಂ 72/72 ಎ</p> <p>1) ಸದಸ್ಯತ್ವ ಕಡಿಮೆಯಾದರೆ.</p> <p>2) ಕಾಯುತಪ್ಪಾರಂಭಿಸದಿದ್ದರೆ.</p> <p style="text-align: right;">10ಕ್ಕಿಂತ</p>	<p>ಕಲಂ 47 ಮತ್ತು 48</p> <p>1) <u>ಒಂದು ಸಹಕಾರಿಯು 1/5 ಸದಸ್ಯರು ಕೊಟ್ಟಿ ಅಜ್ಞೆ</u> <u>ಅಧರಿಸಿ, ಸದಸ್ಯರಿಗೆ ನೋಟೀಸ್ ಜಾರಿ ಮಾಡಿ,</u> <u>ಮತದಾನದ ಹಕ್ಕುಳ್ಳ ಸದಸ್ಯರ 2/3 ಅಂತ್ಯದ</u> <u>ಬಹುಮತದಿಂದ ಸ್ವಯಂ ಸಮಾಪನೆಗೆ ಒಪ್ಪಿಗೆ</u> <u>ನೀಡಬಹುದು.</u> ಒಂದು ಬ್ಯಾಂಕಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ / ರಾಷ್ಟ್ರೀಯ ಬ್ಯಾಂಕ್ ನ ಒಪ್ಪಿಗೆ ಪಡೆಯದ ಹೊರತು ಸಮಾಪನಾ ತೀವ್ರಾನ ತೆಗೆದುಕೊಳ್ಳತಕ್ಕದ್ದಲ್ಲ.</p> <p>2) ಲೆಕ್ಕಪರಿಶೋಧನೆ/ ವಿಚಾರಣೆ ವರದಿ ಅಧರಿಸಿ ಅಥವಾ ಅಂತ್ಯದ ಸದಸ್ಯರು ಲಿಖಿತ ಮನವಿ ಅಧರಿಸಿ ಒಂದು ಸಹಕಾರಿಯನ್ನು ಸಮಾಪನೆ ಆದೇಶ ಹೊರಡಿಸಬಹುದು. ಈ ಆದೇಶ</p>

	1959ರ ಕಾಯಿದೆ	1997ರ ಸೌಹಾದ್ರ ಕಾಯಿದೆ
ಸಮಾಪನೆ	<p>3) ನೋಂದಾವಣೆ ಷರತ್ತುಗಳನ್ನು ಪಾಲಿಸದಿದ್ದರೆ ನಿಬಂಧಕರು, ಅಂತಹ ಸಂಘವನ್ನು ಮುಂದುವರಿಸುವುದು ಸೂಕ್ತವಲ್ಲವೆಂದು ಅಭಿಪ್ರಾಯಪಟ್ಟಂತೆ ಸಮಾಪನಾ ಆದೇಶ ಹೊರಡಿಸಬಹುದು. ಆದರೆ ಒಂದು ಬ್ಯಾಂಕಿಗೆ ಸಂಬಂಧಪಟ್ಟಂತೆ ಭಾರತೀಯ ರಿಸರ್ವ್ ಬ್ಯಾಂಕಿನ ಮೂವಾರ್ನನುಮತಿ ಪಡೆದಿರತಕ್ಕಿದ್ದು. ಭಾರತೀಯ ರಿಸರ್ವ್ ಬ್ಯಾಂಕಿನ ಅಪೇಕ್ಷೆಯಂತೆ ಒಂದು ಸಹಕಾರ ಬ್ಯಾಂಕನ್ನು ಸಮಾಪನೆಗೊಳಿಸಲು ಆದೇಶಿಸಬೇಕು.</p>	<p>1) ಒಂದು ಸಹಕಾರಿ ಎರಡು ವರ್ಷಗಳಾದರೂ ಕಾಯ್ಕ ಪ್ರಾರಂಭಿಸದಿದ್ದರೆ.</p> <p>2) ಸತತ ಎರಡು ವರ್ಷ ವ್ಯವಹಾರ ನಡೆಸದಿದ್ದರೆ.</p> <p>3) ಸಹಕಾರ ತತ್ವಗಳು, ಕಾಯಿದೆ, ನಿಯಮ ಮತ್ತು ಉಪವಿಧಿಗಳನುಸಾರ ಕಾಯ್ಕನಿರ್ವಹಿಸದಿದ್ದರೆ ಸೂಕ್ತ ಕಾರಣಗಳಿದ್ದರೆ, ತಾನೇ ಸಮಾಪನಾ ಆದೇಶ ಹೊರಡಿಸಬಹುದು. ಆದರೆ, ಒಂದು ಬ್ಯಾಂಕಿಂಗ್ ಸಂಬಂಧಪಟ್ಟಂತೆ ಭಾರತೀಯ ರಿಸರ್ವ್ ಬ್ಯಾಂಕ್ ಅಥವಾ ರಾಷ್ಟ್ರೀಯ ಬ್ಯಾಂಕ್ ನ ಮೂವಾರ್ನನುಮತಿಯೊಂದಿಗೆ ಸಮಾಪನಾ ಆದೇಶ ಹೊರಡಿಸಬಹುದು.</p>

